

ಕ್ರೀಡೆ ಮತ್ತು ಆರೋಗ್ಯ

ಸಾಮಾಜಿಕ ಜಾಲತಾಣಗಳಲ್ಲಿ ಭಾರತ ಕ್ರಿಕೆಟ್ ತಂಡದ ಅವಹೇಳನ ಕೊನೆಮೊದಲಿಲ್ಲದಂತೆ ನಡೆದಿದೆ. ಅದರಲ್ಲೂ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೇವಲ ಒಂದು ರನ್ ಗಳಿಸಿ ಔಟಾದ ಉಪನಾಯಕ ವಿರಾಟ್ ಕೊಹ್ಲಿ ವಿರುದ್ಧ ವೈಯಕ್ತಿಕ ತೇಜೋವಧೆಯ ಟೀಕೆಗಳು ಹರಿದಾಡುತ್ತಿವೆ.



ಈಶ್ವರ್

ಕ್ರೀಡೆ ಎಂದ ಮೇಲೆ ಸೋಲು- ಗೆಲುವು ಇದ್ದದ್ದೇ. ಆಟವಾಡುವ ಎರಡು ತಂಡಗಳಲ್ಲಿ ಒಂದು ತಂಡ ಸೋಲಲೇಬೇಕು. ಹಾಕಿ, ಫುಟ್‌ಬಾಲ್, ಕಬಡ್ಡಿ, ಕುಸ್ತಿ ಮುಂತಾಗಿ ಯಾವ ಕ್ರೀಡೆಯೂ ಇದರಿಂದ ಹೊರತಲ್ಲ. ಆದರೆ ಕ್ರಿಕೆಟ್ ಒಂದನ್ನೇ ಇದಕ್ಕೆ ಹೊರತಾಗಿ ಗಮನಿಸುವುದು ಎಷ್ಟು ಸರಿ? ಈ ಸಲದ ವಿಶ್ವಕಪ್ ಕ್ರಿಕೆಟ್‌ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋತ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳು ಸಮೂಹಸನ್ನಿಹಿತರಾದಂತೆ ವ್ಯಕ್ತಪಿಸಿರುವ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನು ಕೇಳಬೇಕಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರತ ಕ್ರಿಕೆಟ್ ತಂಡದ ಅವಹೇಳನ ಕೊನೆಮೊದಲಿಲ್ಲದಂತೆ ನಡೆದಿದೆ. ಅದರಲ್ಲೂ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೇವಲ ಒಂದು ರನ್ ಗಳಿಸಿ ಔಟಾದ ಉಪನಾಯಕ ವಿರಾಟ್ ಕೊಹ್ಲಿ ವಿರುದ್ಧ ವೈಯಕ್ತಿಕ ತೇಜೋವಧೆಯ ಟೀಕೆಗಳು ಹರಿದಾಡುತ್ತಿವೆ. ವಿರಾಟ್ ಕೊಹ್ಲಿಯ ಗೆಳತಿ ಚಿತ್ರನಟಿ ಅನೂಷ್ಕಾ ಶರ್ಮಾ ಬಗ್ಗೆಯೂ ಕುಹಕದ ಮಾತುಗಳನ್ನು ಹರಿಬಿಡಲಾಗಿದೆ. 'ಈಕೆ ಕ್ರೀಡಾಂಗಣದಲ್ಲಿ ಬಂದು ಕುಳಿತಿದ್ದರಿಂದಲೇ ವಿರಾಟ್ ಕೊಹ್ಲಿ ಬೇಗ ಔಟಾದರು' ಎನ್ನುವ ಅರ್ಥದಲ್ಲಿ ಟೀಕೆ ಮಾಡಲಾಗಿದೆ. ಇಬ್ಬರನ್ನೂ ವ್ಯಂಗ್ಯವಾಡುವ, ಕುಚೇಷ್ಟೆ ಮಾಡುವ ಜೋಕ್‌ಗಳು ಸೃಷ್ಟಿಯಾಗಿವೆ. ಆಸ್ಟ್ರೇಲಿಯಾ ವಿರುದ್ಧ ಸೋಲುವುದಕ್ಕೆ ಮುನ್ನ ಭಾರತ ತಂಡವು ಸತತವಾಗಿ ಹನ್ನೊಂದು ಪಂದ್ಯಗಳಲ್ಲಿ ಗೆದ್ದದ್ದು ಈ ಟೀಕಾಕಾರಿಗೆ ನೆನಪಾಗುವುದಿಲ್ಲ. ಅದೇ ಅನೂಷ್ಕಾ ಶರ್ಮಾ ಹಿಂದಿನ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ಕುಳಿತಿದ್ದಾಗಲೇ ವಿರಾಟ್ ಕೊಹ್ಲಿ ಆಕರ್ಷಕ ಶತಕ ಬಾರಿಸಿದ್ದೂ ಮರೆತುಹೋಗುತ್ತದೆ.

ಕಳಪೆ ಪ್ರದರ್ಶನ ನೀಡಿದರೆ ಯಾವುದೇ ಆಟಗಾರನನ್ನು ಟೀಕೆ ಮಾಡಬಾರದೆಂದಲ್ಲ; ಆದರೆ ಟೀಕೆಗೂ ಒಂದು ಮಿತಿಯಿದೆ. ಅದು ಯಾವತ್ತೂ ಸಬ್ಬತೆಯ ಗಡಿಯನ್ನು ಮೀರಬಾರದು. ಆಟಗಾರನ ವೈಯಕ್ತಿಕ ವಿಷಯಗಳ ಬಗ್ಗೆ, ವೃತ್ತಿ ಸಂಬಂಧದ ಬಗ್ಗೆ ಕುಹಕ ಮಾಡುವುದು ಎಳ್ಳಷ್ಟೂ ಸರಿಯಲ್ಲ. ಯಾವ ಆಟಗಾರನೂ ಸೋಲುವುದಕ್ಕೆಂದು ಮೈದಾನಕ್ಕೆ ಇಳಿಯುವುದಿಲ್ಲ. ಎದುರಾಳಿ ತಂಡದ ಆಟಗಾರರು ನಮಗಿಂತ ಚೆನ್ನಾಗಿ ಕ್ರಿಕೆಟ್ ಆಡಿದರೆ, ನಾವು ಸೋಲುವುದು ಸಹಜ. ಜಗತ್ತಿನ ಎಲ್ಲ ಕ್ರಿಕೆಟ್ ತಂಡಗಳೂ ಪ್ರದರ್ಶನಮಟ್ಟದಲ್ಲಿ ಏರಿಳಿತವನ್ನು ಕಂಡಿದ್ದಿದೆ. ಈ ಸಲ ವಿಶ್ವಕಪ್‌ನ ಫೈನಲ್ ತಲುಪಿದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳೂ ಹಿಂದೆ ಇಂತಹ ಏರಿಳಿತಗಳನ್ನು ಅನುಭವಿಸಿದ ತಂಡಗಳೇ. ಹಾಗಾಗಿ ಭಾರತ ತಂಡವನ್ನೇ ಪ್ರತ್ಯೇಕವಾಗಿ ಟೀಕಿಸುವುದು ಸಲ್ಲ. ಕೆಲವು ಶತಮೂರ್ಖರಂತೂ ಕ್ರಿಕೆಟ್ ಗೆಲುವಿಗೂ ದೇಶಪ್ರೇಮಕ್ಕೂ ಸಂಬಂಧ ಕಲ್ಪಿಸಿದ್ದಾರೆ!

ನಮ್ಮ ದೇಶದಲ್ಲಿ ಯುವಕರು- ಮುದುಕರೆನ್ನದೆ ಎಲ್ಲಾ ಜನವರ್ಗದಲ್ಲೂ ಅತ್ಯಧಿಕ ಜನಪ್ರಿಯವಾಗಿರುವ ಕ್ರೀಡೆ ಕ್ರಿಕೆಟ್. ಒಂದು ಕಾಲದಲ್ಲಿ ಇದನ್ನು 'ಸಫ್ಲರ ಆಟ' ಎನ್ನುವುದಿತ್ತು. ಐದು ದಿನಗಳ ಕಾಲ ಆಟ ನಡೆಯುತ್ತಿದ್ದರೂ ಶಾಂತರಾಗಿ, ಶಿಸ್ತಿನಿಂದ ಕ್ರಿಕೆಟ್ಟಿನ ಸೊಗಸನ್ನು ಆಸ್ವಾದಿಸುವ ಜನರಿದ್ದರು. ಆಗ ಕ್ರಿಕೆಟ್ ಎನ್ನುವುದು ಆಟಗಾರರ ಶಿಸ್ತು, ಶ್ರದ್ಧೆ, ತಾಳ್ಮೆ ಮತ್ತು ಬುದ್ಧಿವಂತಿಕೆಯ ಪ್ರತೀಕವಾಗಿತ್ತು. ಆದರೆ ಐದು ದಿನಗಳ ಟೆಸ್ಟ್ ಕ್ರಿಕೆಟ್ ಆಕರ್ಷಣೆ ಕಳೆದುಕೊಂಡು, ಈಗ ಒಂದು ದಿನದ ಕ್ರಿಕೆಟ್ ಮತ್ತು 20 ಓವರ್‌ಗಳ 'ಹೊಡಿಬಡಿಯ' ಪಂದ್ಯಗಳು ಹೆಚ್ಚು ಜನಪ್ರಿಯವಾಗಿವೆ. ಕ್ರಿಕೆಟ್‌ನಲ್ಲಿ ಹಣದ ಆಕರ್ಷಣೆಯೂ ಹೆಚ್ಚಿದೆ. ಆಟಗಾರರಿಗೆ ಬೊಗಸೆತುಂಬ ಸಿಗುವ ಕೋಟಿಗಟ್ಟಳೆ ಹಣ, ಈ ಆಟವನ್ನು ನೋಡುವ ಪ್ರೇಕ್ಷಕರ ದೃಷ್ಟಿಕೋನವನ್ನೂ ಬದಲಿಸಿದೆ. ಹಾಗೆಂದೇ ಕ್ರಿಕೆಟ್ ಪಂದ್ಯದ ವೇಳೆಗೆ ಹಲವು ನಗರಗಳಲ್ಲಿ ಜೂಜು ಅಡ್ಡೆಗಳ ಮೇಲೆ ದಾಳಿ ನಡೆಯುತ್ತದೆ. ಲಕ್ಷಾಂತರ ರೂಪಾಯಿ ಹಣ ಮತ್ತು ಕಂಪ್ಯೂಟರ್‌ಗಳನ್ನು ವಶ ಪಡಿಸಿಕೊಳ್ಳಲಾಗುತ್ತದೆ. ಸಫ್ಲರ ಆಟ ಎಂದು ಕರೆಸಿಕೊಂಡಿದ್ದ ಕ್ರಿಕೆಟ್, ಹಣಕ್ಕಾಗಿ ಮ್ಯಾಚ್ ಫಿಕ್ಸಿಂಗ್ ನಡೆಸುವಂತಹ ಅನೈತಿಕ ಚಟುವಟಿಕೆಗಳಿಗೂ ಕಾರಣವಾಗಿದೆ. ಇನ್ನೊಂದೆಡೆ, ಕ್ರಿಕೆಟ್ ಹುಚ್ಚಿನಲ್ಲಿ ಇತರ ಕ್ರೀಡೆಗಳು ಸೂಕ್ತ ಮನ್ನಣೆ ಸಿಗದೆ ಕೊರಗುತ್ತಿವೆ. ಕ್ರಿಕೆಟ್ ಆಟಗಾರನಿಗೆ ಸಿಗುವ ಜನಮನ್ನಣೆ ಮತ್ತು ಹಣ, ನಮ್ಮ ಯುವಜನರನ್ನು ಇತರ ಕ್ರೀಡೆಗಳಿಂದ ವಿಮುಖಗೊಳಿಸುವ ಜಾಯಮಾನವೂ ಕಂಡುಬರುತ್ತಿದೆ. ಕ್ರೀಡೆ ಎನ್ನುವುದು ಕೇವಲ ಜೂಜಲ್ಲ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಪ್ರತೀಕ. ಇದರಲ್ಲಿ ಒಂದು ಆರೋಗ್ಯ ಇಲ್ಲವಾದರೂ ಕ್ರೀಡೆಯ ಘನತೆ ಉಳಿಯುವುದಿಲ್ಲ.

■ ಬಿ.ಎಂ.ಹನೀಫ್